

ನಂತರ ಮತ್ತು ಶಿಷ್ಯತ್ವದ ಸುರಿತು ಬೋಧನೆ

(19:16-30)

ಯೇಸು ಮದುವೆ ಮತ್ತು ಬಿಳ್ಳೆದನ ಮತ್ತು ಜಿಕ್ಕ ಮತ್ತು ಆತನ ಅಶಿವಾದದ ಕುಲತು ಬೋಧಿಸಿದ ನಂತರ, ಯೇಸುವಿನ ಸೇವೆಯಲ್ಲಿ ಶಿಷ್ಯರ ಜೀವನದಲ್ಲಿ ಸಂಹತಿನ ಹಾತ್ರದ ವಿಷಯಕ್ಕೆ ಬೋಧನೆ ಬಡಲಾಯಿತು (19:16-30). ಮಾರು ಉಪಕರ್ಥಿಗಳಲ್ಲಿ ನಾಮಾನ್ಯವಾಗಿರುವ ಅಂಶಗಳು ಮನೆಗೆ ನಂಬಂಧಿಸಿದವುಗಳಾಗಿವೆ, ಅದಲಂದ ಮದುವೆ, ಮತ್ತು ಮತ್ತು ನಂತರ ಮನೆಗೆ ನಂಬಂಧ ಹೊಂದಿರುವ ವಿಷಯವಾಗಿದೆ.

ಶ್ರೀಮಂತ ಆರ್ಥಿಕರಾರ್ಥಾಗಿರುವ ಯೋಜನೆಗಳ ಪ್ರಶ್ನೆ (19:16-22)

¹⁶ಆಗ ಒಬ್ಬನು ಬಂದು ಆತನನ್ನು - ಬೋಧಕನೇ, ನಾನು ನಿತ್ಯಜೀವವನನ್ನು ಹಡೆಯ ಬೀಕಾದರೆ ವಿನು ಒಳ್ಳೆ ಕಾರ್ಯವನನ್ನು ಮಾಡಬೇಕು ಎಂದು ಕೇಳಲಾಗಿ ¹⁷ಆತನು ಅವಸಿಗೆ - ಒಳ್ಳೆದನನ್ನು ಕುಲತು ನಷ್ಟನ್ನು ಯಾಕೆ ಕೇಳಿತ್ತಿಉ? ಒಳ್ಳೆಯವನು ಒಬ್ಬನೇ. ಆದರೆ ಆ ಜೀವದಲ್ಲಿ ಸೇರಬೇಕೆಂದಿದ್ದರೆ ದೇವರಾಜೀಗಳಿಗೆ ನಲಿಯಾಗಿ ನಡೆದುಕೊಂಡು ಎಂದು ಹೇಣ ದ್ವಾರೆ ಅವನು - ¹⁸ಆವು ಯಾವಪ್ರ ಎಂದು ಕೇಳಲು ಯೇಸು - ಸರಹಡೆಯಾಡಬಾರದು; ವೃಜಾಜಾರಮಾಡಬಾರದು; ಕಡಿಯಬಾರದು; ನುಕ್ಕಿನಾಕ್ಕಿ ಹೇಣಬಾರದು; ನಿನ್ನ ¹⁹ತಂಡೆತಾಯಾಗಿಗನ್ನು ನನ್ನಾನಿನಿಂಬಿಲು; ಮತ್ತು ನಿನ್ನ ಹಾಗೆಯೇ ನಿನ್ನ ನೆರೆಯವನನ್ನು ತ್ರೀಪಿ ಮಾಡಬೇಕು ಎಂಜಪ್ರಾರ್ಥಿ ಅಂದನು. ²⁰ಆ ಯೋಜನೆಗಳನ್ನು ಆತನನ್ನು - ಇವೆಲ್ಲಕ್ಕೂ ನಲಿಯಾಗಿ ನಡೆಕೊಂಡಿದ್ದಿನೆನೆಂಬು ಕಡಿಮೆಯಾಗಿರಬಹುದು? ಎಂದು ಕೇಳಲು, ²¹ಯೇಸು ಅವಸಿಗೆ - ನಿನು ಸಂಪೂರ್ಣನಾಗಬೇಕೆಂದಿದ್ದರೆ ಹೋಗಿ ನಿನ್ನ ಅಸ್ತಿಯನ್ನು ಮಾಲ ಬಡವಲಿಗೆ ತೋಡು; ಪರಲೋಕದಲ್ಲಿ ನಿನ್ನೆ ನಂತರಿಯವರು; ನಿನು ಬಂದು ನಷ್ಟನ್ನು ಹಿಂಬಾಲನು ಎಂದು ಹೇಣಿದನು. ²²ಆ ಯೋಜನೆಗಳನ್ನು ಬಹಳ ಅಸ್ತಿಯಖ್ಯಾವನಾಗಿದ್ದಿಲಂದ ಈ ಮಾತನ್ನು ಕೇಳಿ ದುಃಖಿಂದ ಹೊರಟುಹೋದನು.

ವಜ್ನನ 16. ಮಾರು ನಮಾನಾರ್ಥವುಳ್ಳ ನುವಾರೆಗಳಲ್ಲಿ, ಈ ಕಥೆಯು ಯೇಸು ಮತ್ತು ಅಶಿವಾದದಿಸಿದರ ಕುಲತು ಹೇಳಿತ್ತವೆ (19:16-22; ಮಾರ್ಕ 10:17-22; ಲಕ 18:18-23). ಇಲ್ಲ ಅಶಿವಾದದಿಸಿರುವ ದೃಢ್ಯಕ್ಕೂ ಮತ್ತು ಯೇಸು ಇಲ್ಲ ಒಬ್ಬ ವೃತ್ತಿಯಾಂದಿಗೆ ನಂದರ್ಶನ ನಡೆಸಿರುವದರೆ ಮಧ್ಯ ಎಷ್ಟು ನಮಯ ಕಳೆದುಹೋಗಿದೆ ಎಂಬುದು ನಮಗೆ ಅನಿಶ್ಚಯವಾಗಿದೆ. ಮಾರ್ಕ 10:17ರಲ್ಲಿ ಈ ಕಥೆಯನ್ನು “ಆತನು [ಯೇಸು] ಹೊರಟು ಹೋಗುವಾಗ, ಒಬ್ಬನು ಓಡುತ್ತಾ ಆತನ ಎದುರಿಗೆ ಬಂದನು ಮತ್ತು ಮೊಣಕಾಲಾಲಿದನು” ಎಂದು ಹೇಳಿವದರೂಂದಿಗೆ ಹೂರಂಭವಾಗುತ್ತದೆ. ಮತ್ತಾಯಿನು ಈ ವಿಷಯವಾಗಿ ಎಂದು ಕಡಿಮೆಯಾಗಿ ವರ್ಣಿಸಿದ್ದಾನೆ: ಆಗ ಒಬ್ಬನು ಬಂದನು. ಈ ಕಥೆಯಲ್ಲಿ ಸಂಪೂರ್ಣವಾಗಿ ಅವುಗಳನ್ನು “ಒಬ್ಬ ಶ್ರೀಮಂತ ಯೋಜನೆ ಅರ್ಥಿಕರಾರ್ಥ” ನೆಂದು ನಾಜಿನಲಾಗಿದೆ. ಈ ವಿವರಣೆಯನ್ನು ಒಳಗೊಂಡಂತೆ ಬೇರೆ ಬೇರೆ ನುವಾರೆಗಳಲ್ಲಿ ಇದರ ಅಂಶಗಳ ವಿವರಣೆಗಳನ್ನು ಕೊಡಲಾಗಿದೆ.

ఆ వృక్తి బిశ్వయుచండలాగిద్దను. మత్తాయి మత్తు మాక్స ఇబ్బరూ నక “సాంతసూ బకళ ఆస్తియుళ్లపనాగిద్దను” ఎందు నొజిసుత్తారై (19:22; మాక్స 10:22). లూక్ సువాంచెయల్ల “అవను బకళ బిశ్వయుచండలాగిద్దను” ఎందు కిదుత్తేచే (లూక్ 18:23). ఆతను తన్న హణపన్ను హేరి సంపాదించిను తిజిదిరుపుద్దల్ల; బహుళః ఇదు షిత్రాజీవ ఆస్తియాగిరబహుదు. ఏనే ఆదరా, అవను ఆ స్వానమాన కోందిరుచదు అవను అవరొందిగి నడిదుకోండిరుచ నడకేగు అదు ముఖ్యపాగిరుచదిల్ల.

ఆ వృక్తియూ యౌచనస్తాగిద్దనే. మత్తాయిను అవనన్ను ఎరడు నాల “యౌచనస్త మనుష్య” (neaniskos) ఎందు కరేదిద్దనే (19:20, 22). ఒబ్బ వృద్యసింద తెగెదుకోండిరుచ విషయ, యెహూద్య తప్పజ్ఞాని Philo రచరు కేంజ్ధేణేందరి ఈ అవధి 22 లంద 28 వణగాళచరిగే బిస్తులిసలాగిదే ఎందు కేంజద్దానే. ఆతను చయస్సిన సిభందచన్ను విజక్కే ఇడుత్తానే: “ఆతన దేహచూ నంపోణవాగి బీచియుచరిగే ఆతను యౌచనస్తాగియే ఇరుచను, అదరల్ల నాశ్యుద భాగగాళంతే ఏటు వణగాళు నాల్నాయి బాలగే బరుత్తుడే.”¹ Pythagoras, సింద తెగెదుకోండిరుచ అంత, గ్రీక్ జీవన జలత్రేగారసాగిరుచ Diogenes Laertius హేఱుపదేనేందరి “యౌచనస్త వృక్తి” (neaniskos) 20నే చయస్సింద 40నే చయస్సిన ముద్యదల్ల ఇరుత్తానే ఎందు కేంటుత్తానే.² ఈ ఆలోచనెయి బెంకినాల్ల, ఈ కథియల్లుచ వృక్తియు యౌచనస్త వృక్తిపుళ్లపను ఆగిద్దను ఎందు ఒబ్బరు కేంజబహుదు.

ఆదక్కే ఇన్ను సేలిసి కేంటపాగ, ఆతను ఆడజితగారసాగిద్దను. కేంటల లూకను మాత్ర ఈ వృక్తి ఆళుచవను (archōn) ఎందు నొజిసిద్దానే (లూక్ 18:18). ఆతను స్థాజియ రాజకారణియాగిరబహుదు అథవా బహుళః ఆడజిత అధికాలియాగిరబహుదు. ఆ వృక్తి స్థాజియ సభామందిరద ఆడజిత అధికాలియాగిద్దిరబహుదు (సోఎడిల 9:18ర మేలన వ్యాఖ్యాన). ఆతను యాపుదే స్వానమాన ఆస్తి కోందిదరూ, అదన్ను ఆతను లంజిదిందాగాల చోణదిందాగాల పడెదుకోండిల్ల ఎన్నుచదు స్వష్టపాగిదే. ఆతన ఒళ్లియపనాగిద్దను, సింతియుళ్ల వృక్తియాగిద్ద దేవర ఆశ్చేగాళన్న కేంకోండు నడెయుచపనాగిద్దను (19:17-20).

ఈ ఒళ్లియ వృక్తి యెనుబిన బాగే బందు కేంటల్తిద్దానే, బోంధకనే, నాను సిక్కుయచస్సు పడెయబీళాదరి ఏను ఒళ్లే కాయుచస్సు మాడబీళు ఎందు కేంజ దర్య. కేలపు జనరు ఆతనిగే “బోంధక” ఎందు కరెయుత్తిద్దరు (సోఎడిల 8:19ర మేలన వ్యాఖ్యాన). కేలపు శ్యైరహగాళ గ్రంథగాళ్లు “బోంధక” ఎన్నుచ పదచ చుండే “బళ్లియ” ఎందు గుణవాజకచన్ను సేలిసలాగిదే ఇదన్ను సమానాథం కోడుచదక్కాగి తెగెదుకోండిరుచ నాశ్యుగెగాళ ఇపె (సోఎడిల మాక్స 10:17; లూక్ 18:18).³ మత్తాయిను “బళ్లియ” ఎన్నుచ గుణవాజకచన్ను వృక్తియు యాప “పన్తు” చున్న కేంటల్తిద్దానే అదన్ను పణిసలు కాయ్యలిసిద్దానే.

ఈ వృక్తియ త్రశ్చ నంజకేగే ద్వసితవాగబహుదు అడెనేందరే అవను సిదింష్ట వాద “బళ్లియ కాయు” మాడబహుదు, అవను సిక్కుయచ కోండలు అహనాగ బహుదు అథవా అదన్ను పడెదుకోళ్లపబహుదు. J. W. McGarvey అవరు ఈ అంశచన్ను ష్టోర్సోహిద్దారే: “మనుష్యను స్వష్టపాగి ఆలోచనిపుచేనేందరే అల్ల అహనాగలు యాపుదోఁ ఒందు సంగతి ఇడె అదక్కాగి అదన్ను మాడలు బకళ లుత్సుకపుళ్లపనాగిరుచదరింద సిత్య జీవ పడెదుకోళ్లబహుదేందు ఆలోచి

ನುತ್ತಾನೆ.”⁴ ಅವನು ತನ್ನ ಜೀವನದಲ್ಲಿ ಏನೇಂಬಂದು ಕೆಳೆದು ಹೋಗಿದೆ ಎಂದು ನಹಜಾರಿ ನಂಜಕೊಂಡಿರಬಹುದು ಮತ್ತು ಆತನಿ ಸಿತ್ಯಜೀವದ ಕುಲತು ಖಜಿತಪ್ಪ ಮಾಡಿಕೊಳ್ಳಬೇಕಾಗಿತ್ತು. ಆತನ ಪ್ರಶ್ನೆಯ ಹಿಂದೆ ಒಂದು ತೈಲತ್ವಾಹದ ವಿಜಾರ ಇಲ್ಲದೆ ಇರುವದಿಲ್ಲ, ಆ ವ್ಯಕ್ತಿಗೆ ಅತ್ಯುಳಂಬಿಸಿದ್ದ ವಿಷಯಗಳ ಕುಲತು ಆಸಕ್ತಿ ಇದೆ ಮತ್ತು ಆತನು ಸಿತ್ಯಪ್ಪದ ಬಹುಮಾನ ಕೆಳೆದುಕೊಳ್ಳಬದು ಆತನಿಗೆ ಬೇಕಾಗಿಲ್ಲ.

ಇಂಥಂತಹ ಪ್ರಶ್ನೆಗಳು ಹೊನ್ನ ಒಡಂಬಿಡಿಕೆಯಲ್ಲ ಕಂಡುಕೊಳ್ಳತ್ತೇವೆ. ಜನರು ಮತ್ತು ನುಂಕವನ್ನಾಗಾರರು ಮತ್ತು ಸ್ನೇಹಿತರು ಸ್ವಾಸ್ಥಿತನಾದ ಯೋಹಾನನಿಗೆ ಗುರುವೇ, ನಾವೇನು ಮಾಡಬೇಕು? ಎಂದು ಕೇಳಿದರು (ಲಾಕ 3:10, 12, 14). ಹಂತಶತ್ತಮು ದಿನದಂದು, ಸುಧಾರೆಯನ್ನು ನಂಬಿದ ಜನರು ಹೆಡಿಸಿಗೂ ಮತ್ತು ಇತರೆ ಅಪೋಸ್ತಲರಿಗೂ, “ನಹೋದರರೇ, ನಾವೇನು ಮಾಡಬೇಕು?” ಎಂದು ಕೇಳಿದರು (ಅಪೋಸ್ತಲರ ಕೃತ್ಯಗಳು 2:37). ಫಿಳಿಪ್ಪಿಯ ಸೆರಮನೆ ಅಧಿಕಾರಿಯ ಹೌಲ ಮತ್ತು ಸೀಲಲಿಗೆ, “ನಾನ್ನಾಭಿಗಳೇ ನಾನು ರಾಕ್ಷಣೆ ಹೊಂದಲು ಏನು ಮಾಡಬೇಕು?” ಎಂದು ಕೇಳಿದನು (ಅಪೋಸ್ತಲರ ಕೃತ್ಯಗಳು 16:30).

ಯಿಹುದ್ಯ ಧರ್ಮಶಾಸ್ತ್ರದಲ್ಲಿ ಎಲ್ಲಾಯೆಜರನ ಶಿಷ್ಯನು ಹೇಗೆ ಹೇಳಿದ್ದಾನೆ, “ಗುರುವೇ ನಮಗೆ ಜೀವನದ ಮಾರ್ಗಗಳನ್ನು ಕಲನು ಅದಲಿಂದ ಮುಂದಿನ ಲೋಕದ ಜೀವನವನ್ನು ಅದರ ಮುಖಾಂತರ ಗೆಲ್ಲಿಬಹುದು.”⁵ ಈ ವಜನದಲ್ಲಿ, ಚೊದಲನೆಯಾಗಿ ಕಾಣಿಸುವದು “ಸಿತ್ಯ ಜೀವದ” ಕುಲತಾಗಿ ಹೇಳಿರುವದನ್ನು ಮತ್ತೊಮ್ಮೆ ಸುಧಾರೆಯಲ್ಲಿ ಕಾಣುತ್ತೇವೆ (ನೋಡಿಲ 19:29; 25:46). ತರುವಾಯ ಈ ಹದವನ್ನು ವಿಶೇಷವಾಗಿ ಯೋಹಾನನು ಉಪಯೋಗಿಸಿದ್ದಾನೆ.

ವಜನ 17. ಕೆಲವು ಕ್ಯೆ ಬರಹಗಳಲ್ಲಿ, “ನಷ್ಟನ್ನು ಒಳ್ಳೆಯವನೆಂದು ಯಾಕೆ ಹೇಳುತ್ತಿ? ದೇವರೊಬ್ಬನೇ ಹೊರತು ಮತ್ತುವನೂ ಒಳ್ಳೆಯವನಲ್ಲ” ಎಂದು ಓದುತ್ತೇವೆ (ನೋಡಿಲ ಮಾರ್ಕ 10:18; ಲಾಕ 18:19).⁶ ಏನೇ ಅದರೂ, ನತ್ಯವೇದಧರು ಮಾಲ ಓದನ್ನು ಕಾಪಾಡಿಕೊಂಡು ಬಂದಿದೆ: ಒಳ್ಳೆಯದು ಯಾವುದು ಎಂದು ಅದರ ಕುಲತು ನಷ್ಟನ್ನು ಯಾಕೆ ಹೇಳುತ್ತಿ? ಒಳ್ಳೆಯವನು ಒಬ್ಬನೇ. ಅದರೆ ಆ ಜೀವದಲ್ಲಿ ನೇರಬೀಕಿಂದಿದ್ದರೆ ದೇವರಾಜೈ ಗಳಿಗೆ ನಲಿಯಾಗಿ ನಡೆದುಕೊ. ರೀಕ್ರೋ ಭಾಷೆಯ ನರ್ವನಾಮವು “ನಷ್ಟನ್ನು” ಎನ್ನುವದು ಒತ್ತಿ ಹೇಳುವ ಸ್ಥಿತಿಯಲ್ಲದೆ. ಆತನ ಪ್ರಶ್ನೆಯಂದ ಆತನ ಕುಲತಾಗಿ ಯಾವನಷ್ಟನು ಅವಲೋಕ ನರವನ್ನು ಹರಿಳೆನ್ನಲ್ಲಿದ್ದಾನೆ. ಅಡಜತ ನಡೆಸುವ ಈ ಯಾವನಷ್ಟನು ಅಕ್ಷರಣ್ಣನು ಮತ್ತು ಅವನಿಗೆ ನಿರ್ದಿಷ್ಟವಾಗಿ ಬೇಕಾಗಿರುವ ನಿಯಮ ಅವನಿಗೆ ತಿಳಿದಿದೆ. ಅವನಿಗೆ - ದೇವರು ಮಾತ್ರ - ಸಿಜಾವಾಗಲೂ “ಒಳ್ಳೆಯವನು” - ಎಂದು ಯೇನು ತೋಲಿಸಿಕೊಡುತ್ತಿದ್ದಾನೆ ಒಳ್ಳೆಯತನಕ್ಕೆ ಮಾಲ ತೋಲಿಸಿಕೊಡುತ್ತಿದ್ದಾನೆ.⁷ ನಮ್ಮ ಒಳ್ಳೆ ದೇವರು ತನ್ನ ವಾಕ್ಯದಲ್ಲಿ ಒಬ್ಬ ವ್ಯಕ್ತಿಯ ಹರಿಳೋಕದಲ್ಲಿ ನೇರಬಯಸಿದರೆ ಏನು ಬೇಕಾಗುತ್ತದೆ ಎನ್ನುವದನ್ನು ಪ್ರತಿಪಾದಿಸಿದ್ದಾನೆ. ಅದನ್ನು ಅನುನಲಿಸುವದಕ್ಕಾಗಿಯೇ ಯೇನು ಆ ಯಾವನಷ್ಟನಿಗೆ “ಆಳ್ಳಿಗಳನ್ನು ಕೈಕೊಳ್ಳಬೇಕು” ಎಂದು ಹೇಳಿದನು.

ವಜನಗಳು 18, 19. ಆಡಜತಗಾರನು ಹೀಗೆ ಕೇಳಿದನು, ಯಾವರು? ಎಂಬುದಾಗಿ ಕೆಲವು ಆಳ್ಳಿಗಳು ಆಲಕ್ಕು ಮಾಡಲ್ಪಡುತ್ತವೆ ಎನ್ನುವದು ಅವನ ಅಜಾಹಾರಿಯವಲ್ಲ; ಅವು ಕೆಲವು ಆಳ್ಳಿಗಳು ಇತರೆ ಆಳ್ಳಿಗಳಿಗಿಂತಲೂ ಮುಖ್ಯವಾದವುಗಳಾಗಿ ಇರುತ್ತವೆಂದು ಗ್ರಹಿಸಿಕೊಂಡಿದ್ದನು (ನೋಡಿಲ 23:23).⁸

ಯೇನು ದಶಾಳ್ಳಿಗಳಲ್ಲಿ ಬಿಡು ಆಳ್ಳಿಗಳ ನಂಬಿಂಧವನ್ನು ನೂಡಿನುವ ಆಳ್ಳಿಗಳನ್ನು ವಿವಲಸಿ ಹೇಳಿದನು: ಸರಪರ್ಯಮಾಡಬಾರದು; ವ್ಯಾಖಾರಪ್ರಾದಬಾರದು; ತದಿಯಬಾರದು; ಸುಂಖುನಾಡ್ಲಿ ಹೇಳಬಾರದು; ನಿನ್ನ ತಂದೆತಾಯಗಳನ್ನು ನನ್ನಾವಿನಬೀಕು; (ನೋಡಿಲ ವಿವೋಜನಕಾಂಡ

ವಚನ 20. ಆಶುಪದನು, ಇವೆಲ್ಲಕ್ಕೂ ನಿಲಯಾಗಿ ನಡಕೊಂಡಿದ್ದೇನೆ: ಇನ್ನೇನು ಕಡಿಮೆಯಾಗಿರಬಹುದು? ತೆಲವು ಬರಹಗಾರರು ಈ ಭಾಗವನ್ನು “ನಾನು ಜಿಕ್ಕುಂದಿಸಿಂದಲೂ” ಅಥವಾ “ಜಿಕ್ಕುಂದಿಸಿಂದಲೂ” (ನೋಡಿಲ ಮಾತ್ರ 10:20; ಲಾಕ 18:21).¹⁰ ಒಂದು ಹಂಡದಲ್ಲ ಘೃತೀಯ ಹೇಳಣಿಕೊಳ್ಳುವುದು ನ್ಯಾಯನಷ್ಟುತ್ವವಾಗಿ ಕಾಣಿಸುತ್ತದೆ (ನೋಡಿಲ ಫಿಲಿಪ್ಪಿಯ 3:6); ಅದರೆ ಇನ್ನೊಂದು ಹಂಡದಲ್ಲ ಹರವತ ತುನಂದರಲ್ಲ ಅವಲಗೆ ಹೇಳಿದಂತೆ ಅವರು ಆಜ್ಞೆಗಳನ್ನು ಕೈಗೊಳ್ಳುತ್ತಾ ಇಲ್ಲ.¹¹ ನಿಶ್ಚಯವಾಗಿ ನಾವು ಈ ಯೋಧನಾನ್ಯಾನ ನಡತೆಗಾಗಿ ಅವನನ್ನು ನಾವು ಪ್ರಶಂಸಿಸಬೇಕಾಗಿದೆ. ಈ ಎಲ್ಲಾ ಆಜ್ಞೆಗಳ ನಂತರಂದವಾಗಿ ಕೈಗೊಂಡಿದ್ದೇನೆ ಎನ್ನುವ ನಂಜಕೆ ಇದ್ದರೂ, ಅವನಿಗೆ ಇನ್ನು ಕೊರತೆಯಿದೆ ಎಂದು ತಿಳಿದುಕೊಂಡನು.

పటన 21. ఈ యోవనస్త అఖపవన యథాధకే మతు భనగె బిరుద్ధపారి, దేచలగే ఆతన సేచెగే ఈ నంపక్కు అర్థియాగిదే ఎందు కండను తిజదుకొండను. యీఎు ఈ వ్యక్తిగాగి తీఱిత కొండిదను (మాక్ 10:21) మతు అవసిగే లుత్తులసి, సిను నంపుణాణనాగబీళేందిద్దరే హేలి సిన్న ఆస్తియిన్న మాల బడవలగే కౌడు; కరలీంఉండల్లి సినగే నంపత్తియపదు; సిను బిందు నస్సున్న కింబాలను ఎందు హేళ దను.

ಯೇಸುವನ್ನು ಹಿಂಬಾಲಣಲು ಮನಸ್ಸುಳ್ಳವರು ತಮಗಿರುವ ಆಸ್ತಿ ಸಂಪತ್ತು ಮಾರಬೇಕಾಗಿದೆಯೋ? ಇಲ್ಲ. ಈ ವ್ಯಕ್ತಿ ಯೇಸುವನ್ನು ಹಿಂಬಾಲಣಬೇಕಾದರೆ ಆತನ ಶಿಷ್ಯರು ಹಾಲೇಸ್ಟಿನದ ಎಲ್ಲ ಹಷ್ಟಣಗಳಿಗೆ ಮತ್ತು ಹೆಚ್ಚಿನಳಿಗೆ ಹೊಳೆದಂತೆ ಹೊಗಲು, ಆತನು ನಂಶ್ರಾಣ ನಮಹಣಣಿ ಮಾಡಬೇಕಾಗುತ್ತದೆ. ಯೇಸು (*teleios*) ಈ ಶಿಖಿವನ್ನು ಉತ್ಪಾದಿಸಿದ್ದಾನೆ. ಇದರ ಅರ್ಥ “ನಂಶ್ರಾಣ” ಅಥವಾ “ತುಭುದ್ದತೆ” ಎಂದಾಗುತ್ತದೆ (1 ಕೌಲಂಧ 2:6; 14:20; ಎಥಿನ 4:13; ಫಿಲಿಪ್ಪಿ 3:15; ಕೌಲನ್ನೆ 1:28; 4:12; ಇತ್ಯಾದಿ 5:14).¹² ಯೇಸು ಅವನಿಗೆ ಸಂಶ್ರಾಣವಾಗಿ ಬದಲಾಗಲು ಮತ್ತು ಜವಾಬ್ದಾರಿ ಹೊರಲು ಅವನಿಗೆ ಹೇಳಿದನು. ಆತನು ನಮ್ಮ ಮೇಲೆ ಕಷ್ಟ ಬಂದನಗಳನ್ನು ಹೊಲಿಸುವದಿಲ್ಲ, ನಮ್ಮ ಆಸ್ತಿಪಾಠಿಗಳನ್ನು ಮಾರುವದು ಅವಶ್ಯಕಾಗಿರಬಹುದು ಕೆಲವು ನಂಬಣಗಳಲ್ಲಿ ನಾವು ನಂಜಣು ದಿಶಾಸ್ತಿಗಳಾಗಿ ಆತನ ಹಿಂಬಾಲನೆ ಮಾಡಲು ಅವುಗಳು ಅಡಬಣಿ ಆಗಬಹುದು.

బిబ్లి చ్యాటియు తన్న నంపక్కతన్న మాలివడవలగి కొడువదు నాకాగువదిల్ల
(సోడిల 1 కొలింథ 13:3). అవను యీఎనువన్ను హింబాలునబేఁకాగుత్తెడి, యీఎను
కేణిధ్యు, “నానే మాగఁపూ నస్కపూ జిచపూ ఆగిద్దేఁనె; నన్న మాలికవాగి
హేరతు యారు తందెయ బఱగే బరువదిల్ల” (యోహాన 14:6). తిష్టెత్తెక్కురి యీఎను
తుపువాగి “నన్న హిందే బా” ఎన్నుప శబ్దవన్ను ఆశ్చర్యిసుపదక్కాగి లుహయేఁలిసిద్దానె
(సోడిల 8:22; 10:38, 39; 16:24-26). ఆతను నాల్న జన బీఎనుగారిన్న

ಕರೆಯುವಾಗೆ ಇಂಥಿಕ ನಮೂನಾರ್ಥವಾಕ್ಯಗಳನ್ನು ಉಪಯೋಗಿಸಿದ್ದಾನೆ (4:19) ಮತ್ತು ಮತ್ತಾಯನನ್ನು ಕರೆಯುವದಕ್ಕೆ ಸುಂದರವನನ್ನು ಕರೆಯುವದಕ್ಕೆ ಉಪಯೋಗಿಸಿದನು (9:9). ಮತ್ತು ಈ ಯೋವನನ್ನಿಗೆ ಯೀನು ಏನು ಮಾಡಲು ಹೇಳದನೋ ಅವರೆಲ್ಲರು ಅದನ್ನು ಮಾಡಿದರು.

ವಜೆನ್ 22. ಆ ಯೋವನನ್ನನು ಬಹಳ ಅಸ್ತಿಯಾಳ್ವವನಾಗಿದ್ದಲಿಂದ ಈ ಮಾತನ್ನು ಕೇಳಿ ದುಃಖಿದಿಂದ ಹೊರಟುಹೊಳದನು. ಈ ವ್ಯಕ್ತಿ ನಂತೋಷದಿಂದ ಯೀನುವಿನ ಬಜಗೆ ಧಡುತ್ತು ಬಂದನು (ಮಾರ್ಕ 10:17) ಆದರೆ ಅವನು ದುಃಖಿದಿಂದ ಅಲ್ಲಿಂದ ಹೊರಟು ಹೊಳದನು ಯಾಕೆಂದರೆ ಕರೆನು ಅವನಿಗೆ ತನ್ನ ಅಸ್ತಿಯನ್ನು ಮಾರಲು ಹೇಳಿದನು. ಲಾಕನು ಬರೆಯುವದೇನೆಂದರೆ, “ಅವನು ಬಹಳ ಬಷ್ಟುಯುವಂತವನಾಗಿದ್ದಲಿಂದ ಇದನ್ನು ಕೇಳಿ ಬಹಳ ವ್ಯಾಪನಗೊಂಡನು” (ಲಾಕ 18:23). ಅವನ “ಅಸ್ತಿ” (ktēma) ಮನೆ, ಭಜಾಬಿ, ಮತ್ತು ಮನೆಯ ವಸ್ತುಗಳು ಒಳಗೊಂಡಿದ್ದವು.¹³ ಅಷ್ಟೋಸ್ತುಲರು ಯೀನುವನ್ನು ಹಿಂಬಾಳನಲು ಇವುಗಳಲ್ಲ ಕೆಲವು ವಸ್ತುಗಳನ್ನು ಜಟ್ಟಿ ಜಟ್ಟರು (ನೋಡಿಲ 19:29ರ ಹೇಳಣ ವ್ಯಾಖ್ಯಾನ).¹⁴

ಈ ವ್ಯಕ್ತಿಯ ಬಿಷಯದಲ್ಲ, ಪರಲೋಕದ ವಜಾನೆಯನ್ನು ಸ್ವೀಕರಿಸಲುವದಕ್ಕಾಗಿ ಭಜಾಳೋಕದ ವಜಾನೆಯನ್ನು ಜಟ್ಟಿ ಜಡಬೇಕಾಯಿತು. ಹವಂತ ತುಂಸಗರದಲ್ಲ, ಯೀನು “ಸಿನ್ನ ಗಂಬು ಇದ್ದಾಗಿಯೇ ಸಿನ್ನ ಮನನ್ನು ಇರುವದಕ್ಕೆ” ಎಂದು (6:21), ಮತ್ತು ದೇವರನನ್ನು ಧನವನ್ನು ಕೂಡ ಸೇವಿಸಲಾಲಿ ಎಂದು ಹೇಳಿದನು (6:24). ಯೀನುವಿನ ಒಂದು ನಾಮ್ಯದಲ್ಲ, ಒಬ್ಬ ವ್ಯಕ್ತಿ ನಂತೋಷವಾಗಿ ಕಾಣದ ನಂತತನ್ನು ಪಡೆಯುವದಕ್ಕಾಗಿ ಎಲ್ಲವನ್ನು ಮಾಲಿದನು ಆ ನಂತತ್ತು ದೇವರ ರಾಜ್ಯವಾಗಿದೆ (13:44). ಅವನು ಯೀನುವನ್ನು ಗಣಿಯಾಗಿ ಅಂಟಕೊಳ್ಳುವ ಬದಲಾಗಿ ಬಷ್ಟುಯುವಂತ ಯೋವನನ್ನು ವಸ್ತುರೂಪದ ನಂತತ್ತಿಗೆ ಅಂಟಕೊಂಡನು. Douglas R. A. Hare ರವರು ಈ ಅಳವಣಿ ನಿರ್ಧಾರದ ತುಲತ್ತು ಒಂದು ಮೌಲ್ಯಮಾಪನ ಕೊಟ್ಟಿದ್ದಾರೆ:

ಅವನು ತನ್ನ ಆದಾಯದ ಕೆಳಿನ ಭಾಗವನ್ನು ಬಡವಲ್ಗೆ ಕೊಡಲು ಅವನು ನಾಜಿಕೆ ಹೊಂದಿದವನಾಗಿರಬಹುದು. ತನ್ನ ಎಲ್ಲ ಅಸ್ತಿಯನ್ನು ಕೊಡಬೇಕೆಂದು ಅವನು ಅಲೋಚಿಸಿರಬಹುದು ಅದರ ಅರ್ಥ ಚೇನೆನೆಂದರೆ: ನದಾವಕಾಶ, ನ್ಯಾನಮಾನ, ಮತ್ತು ಅಧಿಕ ಬಲಪೆಂದು ಅಲೋಚಿಸಿರಬಹುದು. ಅತನು ತಿಂಬಿದ ಜನಲಿಗೆ ತನ್ನ ಎಲ್ಲ ಅನೂಕಾಲಕರ ಮತ್ತು ಭದ್ರವಾದ ಲೋಕವನ್ನು ಇವಲಿಗೆ ಕೊಡಲು ಸಿದ್ಧಿಸಿರಿಲಿಲ್ಲ. ಭಯಹಡಿಸುವ ಲೋಕದಲ್ಲ ಯೀನು ಅವನನ್ನು ಕರೆಯುತ್ತಿದ್ದಾನೆ. ಅವನು ತನ್ನ ಅಸ್ತಿಯಾದ ಗುರುತಿನಲ್ಲಿಟ್ಟದ್ದಾನೆ ಹೊರತು ಬೆಲೆ ಗುರುತು ಅತನಿಗೆ ಇರಿಲ್ಲ. ಈ ಲೋಕದಲ್ಲ ಯಾವುದು ಬೆಲೆಯಾಳ್ವದಿಂದು ಆತನಿಗೆ ತಿಂದಿತ್ತು ಮತ್ತು ಆ ಸ್ಥಿತಿ ಗತಿಗೆ ಯೀನು ಮತ್ತು ಅತನ ಶಿಷ್ಯರಿಗೆ ಅದಕ್ಕೆ ಯಾವ “ಬೆಲೆ” ಇರಿಲ್ಲ.¹⁵

ಯೀನುವಿನ ಕಂಡಾಯ (19:23-26)

²³ಆಗ ಯೀನು ತನ್ನ ಶಿಕ್ಷುರನ್ನು ನೋಡಿ - ನಿಮಗೆ ಸೆಕ್ಯೂರಾಗಿ ಹೇಳುತ್ತೇನೆ, ಬಷ್ಟುಯುವಂತನು ಪರಲೋಕರಾಜ್ಯದಲ್ಲ ನೇರುವದ ಕಷ್ಟ. ²⁴ಬಷ್ಟುಯುವಂತನು ದೇವರ ರಾಜ್ಯದಲ್ಲ ನೇರುವದಕ್ಕಿಂತ ಒಂಟಿಯ ನೂಕಾಯ ಕಣ್ಣಿನಲ್ಲ ನುಗ್ಗಿವದು ನುಲಭ ಎಂದು ನಿಮಗೆ ತಿಳಿಗಿ ಹೇಳುತ್ತೇನೆ ಅಂದನು. ²⁵ಶಿಕ್ಷು ಇದನ್ನು ಕೇಳಿ ಅತ್ಯಾಳ್ವಯಾಹಣಣಿ - ²⁶ಹಿಗಿದ್ದರೆ ಯಾಲಿಗೆ ರಕ್ಷಣೆಯಾದಿಲ್ಲ ಎಂದು ಕೇಳಲು ಯೀನು ಅವರನ್ನು ದೃಷ್ಟಿಸಿ ನೋಡಿ - ಇದು ಮನುಷುಗಳಿಗೆ ಅನಾಧ್ಯ ಆದರೆ ದೇವವಿಗೆ ಎಲ್ಲವು ನಾಧ್ಯವೇ ಅಂದನು.

ವಚನ 23. ಯಾವನಸ್ಥನು ಅಲ್ಲಂದ ಹೊರಟು ಹೋಗಿದ್ದಲಿಂದ ಯೀಂನು ತನ್ನ ಶಿಷ್ಯರಿಗೆ ಹೇಳಲು ತ್ರೈರಹಣ ನೋಡನು, ನಿಮಗೆ ನತ್ಯವಾಗಿ ಹೇಳುತ್ತೇನೆ, ಬಷ್ಟ್ಯಾಯವಂತನು ಹರಲೋಕ ರಾಜ್ಯದಲ್ಲ ಸೇರುವದು ತತ್ತ್ವ, ಲಾಕ 18:24 ಈ ವಚನ ಹೇಳುವದೆನೆಂದರೆ ಆ ವ್ಯಕ್ತಿಯ ಕಡೆಗೆ ನೋಡಿ ಈ ಮಾತುಗಳನ್ನು ಹೇಳಿದನು, ಮಾರ್ಕ 10:23 ಹೇಳುವದೇ ನೆಂದರೆ “ಆತನು ನುತ್ತಲೂ ನೋಡಿದನು” ಎಂದು ಹೇಳುತ್ತದೆ. ಅದೇ ಲೀಟಿ, ಆ ವ್ಯಕ್ತಿ ಅಲ್ಲಂದ ಹೋಗುವದನ್ನು ನೋಡುತ್ತಾ ಇರುವಾಗಲೇ ತನ್ನ ಶಿಷ್ಯರ ಕಡೆಗೆ ತಿರುಗಿಕೊಂಡು ಈ ಮಾತುಗಳನ್ನು ಹೇಳಿದನು.

ರ್ಯಾಕ್ ಹದ “ಕಷ್ಟ” (*duskolōs*) ಎನ್ನುವದು ಕೇವಲ ಈ ನುವಾರೆಗಳಲ್ಲಿ ಇದರ ಬೋಧನೆಯು ಕಾಣಿಸುತ್ತದೆ (19:23; ಮಾರ್ಕ 10:23; ಲಾಕ 18:24). *Duskolōs* ಇದರ ಅರ್ಥ “ಕಷ್ಟದೊಂದಿಗೆ” ಎಂಬುದಾಗಿದೆ. ಮತ್ತುಯ 7:14ರಲ್ಲ ಯೀಂನು ಹೇಳದ್ದೇನೆಂದರೆ “ಇಕ್ಕಬ್ಬಾದ ಮಾರ್ಗ ಮತ್ತು ಅದರ ದಾಲ ಇಕ್ಕಬ್ಬಿ ಅದು ನಿತ್ಯ ಜಿವಕ್ಕೆ ನಡೆಸುತ್ತದೆ ಅದರಲ್ಲ ಹೋಗುವವರು ಬಹಳ ಕಡಿಮೆ ಜನರು.” ಹರಲೋಕಕ್ಕೆ ಹೋಗುವ ಮಾರ್ಗ ಬಹಳ ನರಳ ವಾದದಲ್ಲ (7:13, 14ರ ಮೇಲೆನ ವಾಪ್ಯಾನ ನೋಡಿಲ).

ಕೆಲವು ಮಾರ್ಕನ ಹಿಂದಿನ ಬರವಟಿಕೆಗಳಲ್ಲ ಯೀಂನು ಹೇಳಿರುವ ಈ ಹೇಳಕೆಯು ಯಾರು ಬಷ್ಟ್ಯಾಯವಂತರಾಗಿದ್ದಾರೋ “ಅದಕ್ಕೆ ಇನ್ನೊಂದು ಭಾಗವನ್ನು ನೇಲಸಿ ಅವರು ಬಷ್ಟ್ಯಾಯದಲ್ಲ ನಂಬಿಕೆ ಇಡುವರು ಎಂದು ನೇಲನಲಾಗಿದೆ” (ಮಾರ್ಕ 10:23, 24).¹⁶ ಬಷ್ಟ್ಯಾಯದಲ್ಲ ನಂಬಿಕೆ ಇಡುವವರು ದೇವರಲ್ಲ ನಂಬಿಕೆ ಇಡುವದಿಲ್ಲ ಅಂಥವರು ನಿಷ್ಠೆಯವಾಗಿ ದೇವರ ರಾಜ್ಯದಲ್ಲ ಸೇರುವದು ಅನಾಧ್ಯವಾಗಿದೆ. ಈ ಭಾಗವು ಕರ್ತನ ಬೋಧನೆಯನ್ನು ಮೃದುಮಾಡುವ ಒಂದು ಬರವಟಿಗೆಯಾಗಿರಬಹುದು.

ವಚನ 24. ಆತನ ಎಜಲತೆಯನ್ನು ಬಿವಲನಲು ಯೀಂನು, ಬಷ್ಟ್ಯಾಯವಂತನು ದೇವರ ರಾಜ್ಯದಲ್ಲ ಸೇರುವದಕ್ಕಿಂತ ಒಂಬೆಯ ನಾಜಿಯ ಕಣ್ಣಿನಲ್ಲಿ ನುಗ್ಗುವದು ನುಳಿಬ ಎಂದು ನಿಮಗೆ ತಿಲಗಿ ಹೇಳುತ್ತೇನೆ ಅಂದನು. ಈ ಹೇಳಕೆಯ ಮೊದಲ ಭಾಗವು ಯಾವುದು ಕಷ್ಟಕರವಾದದೆಂದ್ದು ಹೇಳುತ್ತದೆ. ಹಾಲೇನಾನ್ತನ ತ್ರೈಶಿಂಧಿಲ್ಲ ಒಂಬೆಯು ದೊಡ್ಡದಾದ ಪ್ರಾಣಿಯಾಗಿದೆ, ಹಾಗೆಯೇ, ನಾಜಿಯ ಕಣ್ಣ ಒಂದು ಜಿಕ್ಕು ರಂದ್ರವನ್ನು ನಾಜಿನುತ್ತದೆ. ಬಾಬೀಲೋನ್‌ಲ್ಲ ದೊಡ್ಡದಾದ ಪ್ರಾಣಿ ಅನೆಯಾಗಿದೆ. ಅದಲಂದ ಇಲ್ಲ ವ್ಯತ್ಯಾಸ ರಾಹದಲ್ಲ ಹೇಳುವಂಥದ್ದಾಗಿದೆ. ಯೆಹೂದ್ಯ ಧರ್ಮಶಾಸ್ತ್ರ ಹೇಳುವದೇನೆಂದರೆ, “ಬಬ್ ವ್ಯಕ್ತಿ ಕನಸಿನಲ್ಲಿಯೂ ಕಾಣುವದಿಲ್ಲ ... ಒಂದು ಅನೇ ನಾಜಿಯ ಕಣ್ಣಿನಲ್ಲಿ ಹೋಗುವಬಿಷ್ಟ್”¹⁷

- ಅದುವೆ ಅದನ್ನು ನೋಡಲು ಇಷ್ಟಪಡುವದಿಲ್ಲ ಅಥವಾ ಅದರ ಕಲ್ಪನೆಯ ಅಗುವದಿಲ್ಲ. ಇದನ್ನು ಸಹ ಹೇಳುತ್ತಾರೆ, “ಬಹುಃ ನಿವೃ ಆಗಿರಬಹುದು ... ಒಂದು ಅನೇ ನಾಜಿಯ ಕಣ್ಣಿನಲ್ಲಿ ಹೋಗುವಬಿಷ್ಟ್”¹⁸ ಅದರ ಅರ್ಥ ಗ್ರಹಿಸಿಕೊಂಡಿರುವ ಬಿಷಯಗಳ ಅನಾಧ್ಯವಾಗಿವೆ. ನಿಷ್ಠೆಯವಾಗಿ, ಅಲ್ಲಿರುವ ಹಂಡಿತರು ಹೆಚ್ಚಿನ ಕರಪತನಕ್ಕೆ ಪ್ರಸಿದ್ಧಿಯಾಗಿದ್ದರು ಎಂದು ತಿಖದುಬಾಕುತ್ತದೆ.

ಯೀಂನು ಇಂಥಕ ಇನ್ನುವಾದ ಕಲ್ಪನೆಯನ್ನು ಉಪಯೋಗಿಸುವದನ್ನು ಕಂಡುಕೊಂಡನು. ಆತನು ಸಹ ಕತ್ತಿ ಮತ್ತು ತೊಲೆಯ ಬಿಷಯಗಳನ್ನು ಮಾತಾಡಿದನು (7:3, 4), ನಾಸಿವೆ ಕಾಳಿ ಮತ್ತು ನಂಂತರಾಣವಾಗಿ ಬೇಳಿದಿರುವ ಮರ (13:31, 32), ನಾಸಿವೆ ಕಾಳಿ ಮತ್ತು ಬೆಟ್ಟ (17:20) ಮತ್ತು ನುನುತುಳ ಮತ್ತು ಒಂಬೆ (23:24) ಬಿಷಯವಾಗಿ ಮಾತಾಡಿದ್ದಾನೆ. Michael J. Wilkins ರವರು ಕೆಲವು ಬಿನೋಡದ ಪ್ರಸಂಗಗಳನ್ನು ಯೀಂನುವಿನ ಹೋಗಳ ಯಾಳಿ ನೋಡುತ್ತಾನೆ: ಈ ಬಿಷಯದಲ್ಲ ಗಂಭೀರತೆಯನ್ನು ತೆಗೆದುಕೊಳ್ಳಬೇಕು ಇದಲ್ಲ, ಅದರ ಹೋಗಳಕೆಯ ಯೀಂನುವಿನ ಕೇಳುಗಳಿಗೆ ಮನದ ಹಿಗ್ಗನ್ನು ಗೂಣಬೆನ್ನು, ಕೂಡಾಗಿನಿಂದ ಕೂಡಿದ, ಬುನುಗುಂಪ್ಯಾವ, ಜೊಲ್ಲಿ ನುಲಿನುವದು ಹಿಂಡುವದು ನಾಜಿಯ ಜಿಕ್ಕು ಕಣ್ಣಿನ

ಮುಖಾಂತರ ನಹಜವಾಗಿ ಇದೆಲ್ಲವು ಆಗುವದನ್ನು ಕಟ್ಟಿಸಿಕೊಳ್ಳುವದು ಅನಾಧ್ಯವಾಗಿದೆ.¹⁹ ಪೈದ್ಯನಾಗಿರುವ ಲಾಕನು (ಕೊಲನ್: 4:14) ಶನ್ತಿ ಜಿಕ್ಷೆಯ ನೂಜಿ ಎಂದು ಗ್ರೀಕ್ ಶಬ್ದ ಉಪಯೋಗಿಸಲಾಗಿದೆ (belone; ಲಾಕ 18:25),²⁰ ಮತ್ತಾಯಿನು ನಹಜವಾಗಿ ಹೊಅಯಿವ ಸೂಜ (raphis) ಯನ್ನು ಉಪಯೋಗಿಸಿದ್ದಾನೆ. ಯೀನು ಆ ಸೂಜಯ ಕಟ್ಟಿನ ಮೇಲೆಯೇ ಒತ್ತಿ ಹೇಳದ್ದಾನೆ ಮತ್ತು ಆ ಸೂಜಯ ಮೇಲೆನ ಲುಡ್ಡೆಂ ಹೇಳಿಲ್ಲ.

ಯೀನುವಿನ ಹೇಳಕೆಯು ಬಲಹಿನಗೇಂಜನುವ ತ್ಯಾತ್ಯಗಳ ಮಾಡಲಾಗಿದೆ. ಹಿಂದಿನ ವಿವರಣೆಗಾರರು ಸೂಜಯ ಕಟ್ಟಿನ್ನು ಯೆರಿನಲೆಂಬುನ ಜಿಕ್ಷದಾದ ಇಕ್ಕಣ್ಣದ ಬಾಗಿಲೆಂದು ವಿವರಿಸುತ್ತಾರೆ, ಅದರ ಮುಖಾಂತರ ಯಾವುದೇ ಒಂಬೆಯ ಬೋಗ್ನಿದ ಹೊರತು ಹೊಳಗಲು ಆಗುತ್ತಿರಿಲ್ಲ, ಅದರ ನಂತರ ಬಾರಬಿಲ್ಲದವುಗಳಾಗಿರುತ್ತಿದ್ದವು. ತೆಲವರು ಇದನ್ನು ಬೆಂಟ್ಯಗಳ ಮುಖಾಂತರ ಹಾದು ಹೊಳಗುವ ಇಕ್ಕಣ್ಣದ ಮಾರ್ಗನಾಶೆಂದು ಹೇಳಲು ತ್ಯಾತ್ಯಿಸಿದ್ದಾರೆ ಅವುಗಳ ಮುಖಾಂತರ ಒಂಬೆಗಳು ಹಾದು ಹೊಳಗುವದು ಕಟ್ಟಿಕರವಾದ ಸಂಗತಿಯಾಗಿದೆ.

ಇನ್ನೂ ಇತರೆ ವಿವರಣೆಗಾರರು ತರುವಾಯ ಬಂದಿರುವ ಕ್ಯೆ ಬರಹಗಳಲ್ಲ “ಒಂಬೆ” (kamēlos), ಎಂದು ಉಪಯೋಗಿಸುವ ಬದಲಾಗಿದೆ “ಹಗ್ಗ” (kamilos) ಎಂದು ಬರೆಯಲಾಗಿದೆ ಅದು ಬಾರ ಹೊರುವ ಕೂಟಿಯಾಗಿದೆ.²¹ ಏನೇ ಆದರೂ, ಹಗ್ಗವು ಒಂಬೆಗೆ ಮಾಡಿದಂತೆ ಸೂಜಯ ಮುಖಾಂತರ ಹೇಜ್ಜಿಗೆ ಹೊಅಯಲು ಆಗುವದಿಲ್ಲ, ಅದಲಂದ ಇಲ್ಲ ಒಳಗೊಂಡಿರುವ ಕಲಣತೆ ಸ್ಥಾನ ಹಲ್ಲಿಟವಾಗಿಲಾರದು.

ಯೀನು ಸಿದಿಕಟ್ಟವಾಗಿ ಒಬ್ಬನು ಸಂಪತ್ತನ್ನು ಹೇಜ್ಜಿಗೆ ಶ್ರೀತಿನುವವನು ಪರಲೋಕಕ್ಕೆ ಹೊಳಗುವ ವಾಸ್ತವಿಕವಾದ ಅನಾಧ್ಯದ ಕುಲತು ಮಾತಾಡಿದ್ದಾನೆ. ಬಷ್ಟ್ಯಯುವಂತನು ಸ್ವಷ್ಟವಾಗಿ ಅದರಲ್ಲ ನಂಜಕೆಯಂಟುವನು ಮತ್ತು ಶನ್ತಿ ಬಷ್ಟ್ಯಯುದಳ್ಳ ತನ್ತು ಅಥವಾವನ್ನು ಕಂಡುಕೊಳ್ಳುವನು. ವೃತ್ತಿಯು ಭೂಲೋಕದ ಬಷ್ಟ್ಯಯುದಳ್ಳ ನಂಜಕೆಯಂಟು ಜೀವಿ ನುವವನು ನಿತ್ಯಜೀವವನ್ನು ಹೊಂದಲು ಬೇಕಾಗುವ ನೀತಿ ನಿಯಮಗಳನ್ನು ನೆರವೇಲನಲು ಅನಾಧ್ಯವೆಂದು ಅವನು ಕಂಡು ಕೊಳ್ಳುವನು.²²

ಹೌಲನ ಮಾತುಗಳ ತ್ರೈಕಾರ, ಲೊಕಿಕ ದೃಷ್ಟಿಯಲ್ಲ ಜ್ಞಾನಿಗಳು ಅನೇಕಲಿಲ್ಲ ಆ ಕರೆಯಿಬಿಕೆಯನ್ನು ಸ್ವೀಕರಿಸಲು ಅಧಿಕಾರಿಗಳು, ಕುಲಾನರೂ ಅನೇಕಲಿಲ್ಲ (1 ಕೊಲಾಂಥ 1:26). ಅದಕ್ಕೆ ಬಷ್ಟ್ಯಯುವಂತ ವರದ ಜನರ ತ್ಯಾತ್ಯಿಯಿ ಯೀನುವಿನಿತೆಗೆ ಇನ್ನುವಾಗಿತ್ತು “ಸಾಮಾನ್ಯ ಜನರು ಆತನ ಮಾತುಗಳನ್ನು ಸಂತೋಷದಿಂದ ಹೇಳಿದರು” (ಮಾರ್ಕ 12:37; NKJV).

ವರ್ಜನ 25. ಶಿಷ್ಯರು ತಕ್ಷಣವೇ ಯೀನುವಿನ ವ್ಯಾಖ್ಯಾನದ ಅಭಿಷ್ಯಾಯವನ್ನು ಅಥವಾಡಿಕೆಂಡು ಅವರು ಬಹಳ ಅತಾಳ್ಯಯುವಂಟ್ಯಾ ಬಷ್ಟ್ಯಯುವ ದೇವರ ಅನುರೂಪವೆಂದು ಯೆಹೆಂದ್ರೂ ಅವಲೋಕನವಾಗಿತ್ತು (ಕೀರ್ತನೆ 112:1-3).²³ ಬಷ್ಟ್ಯಯುವಂತನು ದೇವರ ರಾಜ್ಯದಿಂದ ತೆಗೆದುಹಾಕಲ್ಪಿಸುವನು ಎಂದು ಶಿಷ್ಯರು ಹೇಳಿದಾಗ ಅವರು ಆಜಾತಕ್ಕೆ ಒಳಗಾದರು. ಅದರ ಪರಿಣಾಮವಾಗಿ ಅವರು ಹೀಗಿದ್ದರೆ ಯಾಲಿಗೆ ರಕ್ಷಣೆಯಾದಿತು ಎಂದು ತೇಜಿದರು. ಬೇರೆ ಶಬ್ದದಲ್ಲ, “ದೇವವಂದ ಅಶಿವೆದಿನಲ್ಪಂಟದರೆಂದ ಕಾಣಿಸಿಕೊಂಡವರು ರಕ್ಷಣೆ ಹೊಂದುವದಿಲ್ಲಬೇಂದು ಹೇಳಲುವುದಾರೆ, ಹಾಗಾದರೆ ಯಾರು ರಕ್ಷಣೆ ಹೊಂದುವರು?” ಈ ಬಷ್ಟ್ಯಯುವೊವನಷ್ಟನು ದೂರದಲ್ಲಿದ್ದವನಾಗಿ ಅವನು ಸ್ವಲ್ಪ ಕಳಿಗುಂದಿದನು ಎಂದು ಶಿಷ್ಯರು ಆಲೋಚನೆ ಮಾಡಿದರು. ಆತನು “ಮಾಡಲಿಯ ನಾಗಲೋಕನಾಗಿದ್ದನು: ಮಯಾದಸ್ತಾನು, ನಿಯಮಕ್ಕೆ ಬದ್ದನು, ಉದಾರವಾಗಿ ಕೊಡುವವನು, ಮತ್ತು ಧಾರ್ಮಿಕ ವ್ಯಕ್ತಿಯಾಗಿದ್ದಾನೆ.”²⁴ “ಇಂಥಕ ವ್ಯಕ್ತಿ ದೇವಲಿಗೆ ಸ್ವೀಕಾರನಾಗಿದ್ದರೆ, ಉಜಿದಿರುವ ನಮ್ಮಿಂಥವರಿಗೆ ಯಾವ ನಿಳಿಷ್ಟೆ ಇದೆ?”²⁵ ಎಂದು ಅವರು ಮಾತಾಡಿಕೊಂಡರು.

ವರ್ಜನ 26. ಬಷ್ಟ್ಯಯುವಂತನು ಪರಲೋಕಕ್ಕೆ ಹೊಳಗಲು ನಾಧ್ಯವಿಲ್ಲ ಎನ್ನುವದರ

ಮೇಲೆಯ ಯೀಣು ಒತ್ತೆ ಹೇಳಿದ್ದಾನೆ, ಅತನು ಅನಾಧ್ಯವಿನ್ಯಾಪದನ್ನು ನಲಿಡಾಗಿನಲು ಅದನ್ನು ತೆಗೆದುಹಾಕಿದ್ದಾನೆ ಮನುಷ್ಯರಿಗೆ ಅನಾಧ್ಯವಾಗಿರುವದು ದೇವರಿಗೆ ನಾಧ್ಯವಾಗಿದೆ ಎಂದು ಹೇಳಬದರ ಮಾಣಿಕ್ಯ ಅದನ್ನು ನಲಿಪಡಿಸಿದ್ದಾನೆ. ಅತನ ಜಿತ್ತುದ ಹಲಿಬಿತಿಯಲ್ಲ ಮಾಡುವಾಗ ದೇವರ ಬಲಕ್ಕಿಂತ ದೊಡ್ಡರಾದ ಬಲ ಇನ್ನೊಂದು ಇರುವದಿಲ್ಲ.²⁶

ಅಷ್ಟೇನ್ನುಲಿಟ ಶಾಸ್ತ್ರ (19:27-30)

²⁷ಅಗ ಹೆಣ್ತನು ಅತನನ್ನು - ಇಗೋಳ, ನಾಬು ಎಲ್ಲಾ ಜಿಷ್ಟುಜಿಷ್ಟು ಸಿನ್ನೆನ್ನು ಹಿಂಬಾಳಸಿದೆಬ್ರು; ನಮಗೆ ಏನು ²⁸ದೊರಕುವದು ಎಂದು ಕೇಳಲು ಯೀಣು ಅವರಿಗೆ - ನಿಮಗೆ ನ್ಯಾಯವಾಗಿ ಹೇಳಲ್ತೇನೆ, ಹೊನ ನೃಷ್ಟಿಯಲ್ಲ ಮನುಷ್ಯರುಮಾರನು ತನ್ನ ಮಹಿಮೆಯ ಸಿಂಹಾನನ್ನಿಂದ ಮೇಲೆ ಕೂಡಾಕೂಡಿಂತು ಇನ್ನಾಯೀಣನ ಹಸ್ತೀರಂಡು ಕುಲಗಳಿಗೆ ನಾಜ್ಯಯಿತಿಲ ನುಳಿ. ²⁹ಮತ್ತು ನನ್ನ ಹೆನಲಿನ ಸಿಬಿತ್ತ ಮನೆಗಳನ್ನೂಗಳ ಅಳ್ಳಿತಮ್ಮುಂದಿರನ್ನೂಗಳ ಅಕ್ತುತಂಗಿಯರನ್ನೂಗಳ ತಂದೆಯನ್ನೂಗಳ ತಾಯಾಯನ್ನೂಗಳ ಮತ್ತು ಕ್ಷಣನ್ನೂಗಳ ಭಾಬಿಯನ್ನೂಗಳ ಜಿಷ್ಟುಜಿಷ್ಟುವರೆಲ್ಲಿಗೆ ಅನೇಕ ಹಾಲು ಹೆಜ್ಜಾರಿ ಸಿಕ್ಕುಪಡು; ಮತ್ತು ಅವರು ನಿತ್ಯಜಿವಂತಕೈ ಬಾಧ್ಯರಾಗುವರು. ³⁰ಆದರೆ ಬಹು ಮಂದಿ ಮೊದಲನವರು ಕಡೆಯವ ರಾಗುವರು, ಕಡೆಯವರು ಮೊದಲನವರಾಗುವರು.

ವಜನ 27. ಹೆಣ್ತನು ಮತ್ತೊಂದಾವತ್ತೆ ಶಿಷ್ಯರ ಹರವಾಗಿ ವಕ್ತಾರನಾಗಿ ಕೆಲನಮಾಡಿದ್ದಾನೆ (15:15; 16:16; 17:4). ಅತನು ಯೀಣುವಿಗೆ ಬಿಜಾಲಸಿದನು, ಇಗೋಳ, ನಾಬು ಎಲ್ಲಾ ಜಿಷ್ಟುಜಿಷ್ಟು ಸಿನ್ನೆನ್ನು ಹಿಂಬಾಳಸಿದೆಬ್ರು; ನಮಗೆ ಏನು ದೊರಕುವದು ಎಂದು ಕೇಳಿದನು. ಅದಕ್ಕೆ ಯೀಣು ಯಾವುದೇ ಪ್ರಾಂತ ಹರ ಅಲೋಚನೆ ಇಲ್ಲದೆ ಅತನ ತ್ವರ್ತಿಗೆ ಉತ್ತರಿಸಿದನು. ಯೀಣುವನ್ನು ಹಿಂಬಾಳನಲು ಈ ಪ್ರಾಂತರು ಎಲ್ಲವನ್ನು ಜಿಷ್ಟು ಜಡಲು ನಿಶ್ಚಯ ಮಾಡಿರು. W. F. Albright ಮತ್ತು C. S. Mann ರವರು ನಲಹೆ ಕೆಣಿಷ್ಟದ್ದೆನಿಂದರೆ ಹೆಣ್ತನ ಪ್ರಶ್ನೆ ಪುನಃ ಯೋಚನಾ ಪ್ರಶ್ನೆಯನ್ನು ನೂಡಿಸುತ್ತದೆ. ಹೆಣ್ತನು ಹಿಂಗೆ ಹೇಳಲ್ತಿದ್ದಾನೆ, “ನಾಬು ಎಲ್ಲವನ್ನು ಮಾಡಿದ್ದೇವೆ ಅದರೆ ಈ ಯೋಚನಾ ನ್ನನು ಮಾಡಲು ಮನಸ್ಸಿಲ್ಲ. ನಮಗೆ ಸಿಗುವ ಬಹುಮಾನವೇನು?”²⁷

ವಜನ 28. ಯೀಣು ಮತ್ತೊಂದಾವತ್ತೆ ಅವರಿಗೆ ಭರವನೆಕೊಳ್ಳನು ಅವರು ದೇವರ ರಾಜ್ಯಕ್ಕಾಗಿ ಮಾಡಿರುವ ತಾಯಗಪು ವ್ಯಧವಾಗಿ ಹೊಳಗುದಿಲ್ಲ ಎಂದು ಹೇಳಿದನು. ಅತನು ಅವರಿಗೆ, ನಿಮಗೆ ನ್ಯಾಯವಾಗಿ ಹೇಳಲ್ತೇನೆ ನಿಂದು ನಹ ಹಸ್ತೀರಂಡು ಸಿಂಹಾನನಗಳ ಮೇಲೆ ಕೂಡಾಕೂಡಿಂತು ಇನ್ನಾಯೀಣನ ಹಸ್ತೀರಂಡು ಕುಲಗಳಿಗೆ ನಾಜ್ಯಯಿತಿಲನುಬಿಲಿ. ಇದು ನೆರವೆಯ ವದು ಹೊನ ನೃಷ್ಟಿಯಲ್ಲ ಮನುಷ್ಯರುಮಾರನು ತನ್ನ ಮಹಿಮೆಯ ಸಿಂಹಾನನದ ಮೇಲೆ ಕೂಡಾಕೂಡಿಂತು ಇನ್ನಾಯೀಣನ ಹಸ್ತೀರಂಡು ಸಿಂಹಾನನಗಳ ಮೇಲೆ ಕೂಡಾಕೂಡಿಂತು ನಿಶ್ಚಯವಾಗಿ ಇವೆಯೋ ಅಥವಾ ಅಲಂಕಾರಿಕಾಗಿ ಹೇಳಲಾಗಿದೆಯೋ? ನಾಜ್ಯಯಿತಿಲನುಬಿಲಿ ಎನ್ನುವದು ಅಷ್ಟೇನ್ನುಲಿಟ ಬೀಳಧನೆ ಮಾಣಿಕ್ಯ ಅಲಂಕಾರಿ ಅಥವಾ ಚಾನ್ತವಾಗಿ ಅವರು ಅಳುವರೋ? “ಇನ್ನಾಯೀಣನ ಹಸ್ತೀರಂಡು ಕುಲಗಳು” ಯಾರನ್ನು ನೂಡಿಸುತ್ತದೆ? ಈ ಭಾಗಪು ಭಾಬಿಯ ಮೇಲೆ ಇರುವ ಸಭೆಯನ್ನು ನೂಡಿಸುತ್ತದೋ? “ಹೊನ ನೃಷ್ಟಿ” ಎನ್ನುವದರ ಅಧಿಕಾರಿ ಅಥವಾ ಮೇಲೆ ಇರುವ ಸಭೆಯನ್ನು ನೂಡಿಸುವರೋ? ಅಥವಾ ಮಂದಿ ಬರುವ ಹರಿಂತಾಕ ರಾಜ್ಯವೋ?

ಈ ಎಲ್ಲಾ ಬಿವರಣೆಯ “ಹೊನ ನೃಷ್ಟಿ” (palingenesia) ಅಧಿಕಾರಿ ಕಡೆಗೆ ತಿರುಗುತ್ತದೆ. ಈ ಬಿಶ್ವವಾಗಿರುವ ಹದವು “ಪುನಃ” (palin) ಮತ್ತು “ನೃಷ್ಟಿ” ಅಧಿಕಾರಾ “ಮೂಲ” (genesis).

ಇವೆಲ್ಲವುಗಳ ಒಳಗೊಂಡಿದೆ. ಯೊಹೋನ್ಯ ಬರಹಗಾರರು *palingenesia* ಎನ್ನುವ ಹಡವನ್ನು ಬೀರೆ ಬೀರೆ ಹರ್ತುಗಳಲ್ಲಿ ಉಪಯೋಗಿಸಿದ್ದಾರೆ. Philo's ರವರ ಬರಹಣಿಗೆಯ ಶಾಖಾಹದ ನಂತರ ಉಂಬಾಗಿರುವ ತೋಳವನ್ನು ಸೂಚಿಸುತ್ತದೆ.²⁸ Josephus ಅವರು ಇನ್ನಾಯೇಲ್ಲೋ ದೇಶವನ್ನು ಸೂಚಿಸುತ್ತಾನೆ.²⁹ *Palingenesia* ಎನ್ನುವದು ಹೊನ ಒಡಂಬಡಿಕೆಯಿಲ್ಲ ತೀರೆನು 3:5ರಲ್ಲ ಕಾಬುತ್ತೇವೆ. ಅಲ್ಲ “ಹೊನ ಸೃಷ್ಟಿಯನ್ನು ತೋಳಿಯುವದು [ದಿಲಕ್ಷಾನ್ನಾನ] ಮತ್ತು ಪರಿತ್ಯಾತ್ಮಿಂದ ಹೊನ ರೂಪ ಹೊಡುವದು.” ಈ ವಾದಿಕೆಯು ಯೇಸುವಿನ ಬೋಧನೆ ಕುಲತು ಹೇಳಿದಂಥದ್ದಾಗಿದೆ “ಹುನಃ ಹುಟ್ಟು” “ಅದು ನಿಂಬಿಂದ ಮತ್ತು ಆತ್ಮಿಂದ” ಹುಟ್ಟು ಎಂದು ಹೇಳತ್ತುದೆ (ಯೋಹಾನ 3:3, 5).

28ನೇ ಏಜನದಲ್ಲಿ ಎರಡು ವಿವರಣೆ ಇರುವದು ಮೇಲ್ಮೈಟಕ್ಕೆ ತಂಡುಬರುತ್ತದೆ.³⁰ ಹೊದಲನೆಯ ಅಂಶ ಹೊನ ಸೃಷ್ಟಿಯಾಗಿರುವ ಹಡವನ್ನು ಶೈತ್ಯರ ಯುಗದೊಂದಿಗೆ ಅಥವಾ ಸಭೀಯಾಂದಿಗೆ/ದೇವರ ರಾಜ್ಯದ ಯುಗದೊಂದಿಗೆ ಸಮಾಗಿ ಪ್ರತಿಪಾದಿಸುತ್ತದೆ. ಇದೆಲ್ಲದರ ತರುವಾಯ, ವಜನ 28 ಹೇಳಿದಂತೆಯೇ, ಕ್ರಿಸ್ತನು ಯಾವಾಗ ಪರಲೋಕಕ್ಕೆ ಏಂ ಹೊಡರೋ ಆಗ ಆತನ ತಂದೆಯ ಬಲಹಾಶ್ವದಲ್ಲ ಸಿಂಹಾಸನ ರಾಧನಾಗಿದ್ದಾನೆ (ಅಪ್ರೋನ್ತಲರ ಕೃತ್ಯಗಳ 2:29-36; 1 ಕೋಲಿಂಥ 15:23-28; ಕೋಲನ್ಸೆ 1:13; ಇಜ್ರಿಯ 1:13). ಅದಲಿಂದ, “ಹೊನ ಸೃಷ್ಟಿ” ಎನ್ನುವ ಶಿಳ್ಪವು ಸದ್ಯದ ಯುಗವನ್ನು ಸೂಚಿಸುತ್ತದೆ. ಜನರು ಸುಚಾರೆಯನ್ನು ಕೇಳಿತ್ತಾರೆ ಮತ್ತು ಹೊನದಾಗಿ ಹುಟ್ಟುತ್ತಾರೆ ಅಥವಾ ಹೊನ ಸೃಷ್ಟಿಯಾಗುತ್ತಾರೆ (ತೀರೆನು 3:5).³¹ ಈ ಅಂಶದ ಪ್ರಕಾರ, ಸಿಂಹಾಸನವು ನಿರ್ದಿಷ್ಟವಾದ ದ್ವಾರ್ಪು ಸೂಚಿಸುವದಿಲ್ಲ ಅದರೆ ಅದು ನಾಂಕೆಲೆತವಾಗಿ ಹೇಳಲಾಗಿದೆ. ಅವರ ಬೋಧನೆ ಮತ್ತು ನಾಯಕತ್ವದಿಂದ, ಅಪ್ರೋನ್ತಲರು ಮಾರ್ಗದರ್ಶನ ಮತ್ತು ನಲಹ ಸಭೀಗೋಳನ್ತರ ಮಾನವ ಇತಿಹಾಸದ ಉದ್ದಕ್ಕೂ ತೊಡಬಹುದಾಗಿದೆ. H. Leo Boles ರವರು ಹೀಗೆ ಬರೆದಿದ್ದಾರೆ. “ಇಲ್ಲಾರುವ ಒಂದು ಅಲೋಜನೆ ಹೇಳಿದವೆನೆಂದರೆ ಅಪ್ರೋನ್ತಲರು ನಾಗ್ಯಾಯಿಕಿಳಿರು, ಅವರ ಜೀವನ ಕಾಲದಲ್ಲಿ ಅವರು ಭಾಬಿಯ ಮೇಲೆ ಬದುಕುತ್ತಿರುವಾಗ ನಿತಿ ನಿಯಮಗಳನ್ನು ವ್ಯವಸ್ಥಿತವಾಗಿ ಮಾಡಿದ್ದಾರೆ, ಈಗ ಅವುಗಳು ಅವರ ಪ್ರೇರಣೆಯ ಬರಹಣಿಗೆಯ ಮುಖಾಂತರ ಸಭೀಯ ಸದಸ್ಯರುಗಳನ್ನು ಅಳುತ್ತಿದ್ದಾರೆ.”³²

ಎರಡನೆಯ ಅಂಶವೇನೆಂದರೆ “ಹೊನ ಸೃಷ್ಟಿ” ಎನ್ನುವ ಹಡವು ಹರಲೋಕದ ಸ್ಥಿತಿ ಅಥವಾ “ಮುಂದೆ ಬರುವ ಯುಗದ ಕುಲತು ನಲಹವಾಗಿ ಪ್ರಸ್ತಾಪಿಸುತ್ತದೆ.” ಈ ಲಂತಿಯ ಭಾಷೆಯು ಸಮನಾಂತರ ಭಾಗಗಳಲ್ಲ ಕಾಣಿಸುತ್ತದೆ (ಮಾರ್ಕ 10:30; ಲಕ್ಷ 18:30). ಇದು ನಿಜವಾಗಿರುವಾಗ ಕ್ರಿಸ್ತನು ಅಳುತ್ತಿದ್ದಾನೆ ಮತ್ತು ಒಂದು ದಿನ ರಾಜ್ಯವನ್ನು ತಂದೆಯ ಬಳಗೆ ತೆಗೆದುಕೊಂಡು ಹೊನುತ್ತಾನೆ (1 ಕೋಲಿಂಥ 15:24). ಆತನು ನಿತ್ಯತ್ವಕ್ಕೂ ತಂದೆಯೊಂದಿಗೆ ಅಳುವವನಾಗಿದ್ದಾನೆ (ಪ್ರತಿಭಣ 22:3). “ಹೊನ ಸೃಷ್ಟಿ” ಈ ಹಡವು “ಹೊನ ಹರಲೋಕ” ಮತ್ತು “ಹೊನ ಭೂಬಿ” ಅದರಲ್ಲಿ ದೇವರು “ಎಲ್ಲವನ್ನು ಹೊನದು” ಮಾಡುವನು ಎಂದು ಸೂಚಿಸುತ್ತದೆ (ಪ್ರತಿಭಣ 21:1-5; ನೋಡಿಲ ಯಿಶಾಯ 65:17; 66:22; ರೋಮಾತ್ಮರ 8:18-25; 2 ಹೆಲೆ 3:13). “ಇನ್ನಾಯೇನ ಹನ್ನೆರಡು ಕುಲಗಳು” ಎಂದರೆ ಹರಲೋಕ ನಾಮೂಜ್ಯದಲ್ಲಿ ರಹಿಸಲ್ಪಟ್ಟರು ಹನ್ನೆರಡು ಜನ ಅಪ್ರೋನ್ತಲರ ನಾಮೂಜ್ಯವನ್ನು ಸೂಚಿಸುತ್ತದೆ (ನೋಡಿಲ 1 ಕೋಲಿಂಥ 6:2, 3; 2 ತಮೋಧಿ 2:12; ಪ್ರತಿಭಣ 3:21; 21:9-14).

ಯೇಸು ನಹ ಬೀರೆ ಹರ್ತುದಲ್ಲಿ ಮುಖ್ಯವಾಗಿರುವ ಇದೇ ಲಂತಿಯಾಗಿರುವ ವಿಷಯವನ್ನು ಅಪ್ರೋನ್ತಲಲಿಗೆ ಹೇಳಿದನು, ಅದರೂ ಆತನು “ಹೊನ ಸೃಷ್ಟಿ” ಎನ್ನುವ ಹಡವನ್ನು ಬಳಸುವದಕ್ಕಿಂತಲೂ ಆತನ “ರಾಜ್ಯ” ವೆಂದು ಉಪಯೋಗಿಸಿದ್ದಾನೆ: “ನಿತ್ಯ ನನ್ನ ಕಷ್ಟಗಳಲ್ಲ ನನ್ನ ಸಂಗಡ ಎಡಿಸಿದೆ ಇದ್ದವರು. ಆದದಲಿಂದ ನನ್ನ ತಂದೆಯು ನನಗೆ ರಾಜ್ಯವನ್ನು ನೇಂಬಿಸಿದ ಪ್ರಕಾರ ನಾನು ನಿಮಗೂ ನೇಂಬಿಸುತ್ತೇನೆ; ನನ್ನ ರಾಜ್ಯದಲ್ಲ ನಿತ್ಯ ನನ್ನ ಮೇಜನ

ಮೇಲೆ ಉಬವುದುಬಿಲಿ, ಕುಡಿಯುವಿಲಿ; ಮತ್ತು ಸಿಂಹಾನನಗಳ ಮೇಲೆ ಕೂತುಕೊಂಡು ಇನ್ನಾಯೆಂಳನ ಹಸ್ತೀರಂಡು ಕುಲಗಳಿಗೆ ನ್ಯಾಯ ತೀರಣುವಿಲಿ” (ಲೂಕ 22:28-30). ಹರ್ಯದ ಅಥಾರದ ಮೇಲೆ “ರಾಜ್ಯ” ಎನ್ನುವ ಹದವು ಸದ್ಯದಲ್ಲಿ ಇರುವ ಸಭೆಯ ವಾಸ್ತವನ್ನು ಅಥವಾ ಮುಂದೆ ಸಿಲೆಚೈನಲಾಗುವ (ಪರಲೋಕ) ಎನ್ನು ತೋಲಿಸುವಂಥರ್ಥಗೊಂಡಿ. ಈ ಭಾಗವ್ತ ಇಲ್ಲಿ ಹೇಳಿರುವ ಎರಡು ವಿವರಣೆಯ ಸಲಯಾಗಿದೆ ಎಂದು ಅಲ್ಲಿರುವ ಹತ್ತಿನೇ ಲುತ್ತೆಲಿಸುವದಿಲ್ಲ, ಹಾಗೆಯೇ ಮುಂದೆ ಬರುವ ಕಾಲದಲ್ಲಿ ರಾಜ್ಯದಲ್ಲಿ ಉತ್ಸಾಹ ಉಲ್ಲಾಸವಿರುತ್ತದೆ ಎಂದು ಹೇಳುವದಿಲ್ಲ, ಇಲ್ಲಿರುವ ಆಲೋಚನೆ ಅಪೋಸ್ತಲರು ತೀನುಕೊಂಡಿಗೆ ಪರಲೋಕದಲ್ಲಿ ನಿರ್ದಿಷ್ಟವಾಗಿ ಸ್ಥಿರವಾಗಿ ಬಹುಮಾನದೊಂದಿಗೆ ಎನ್ನುವ ಆಲೋಚನೆ ಈ ವರ್ಜನದಲ್ಲಿ ಸಹಕವಾಗಿ ಕಾಣಿಸುತ್ತದೆ. ಯೇನು ವಾಸ್ತವೆಂದಿಗೆ ನೋಡುವಾಗ ಆತನು ಭೂಮಿಯನ್ನು ಪರಲೋಕದೊಂದಿಗೆ ಸೇರಿಸಿರುವ ನಾಧ್ಯತೆಯು ಇದೆ.

ವರ್ಜನ 29. ಯೇನು ಮುಂದೆ ಹಿಗೆ ಹೇಳಿದನು, ನನ್ನ ಹೆಸರಿನ ಸಿಬಿತ್ತು ಮನೆಗಳನ್ನಾಗಲ ಅಣ್ಣಿತಮ್ಮಿಂದಿರನ್ನಾಗಲ ಅಕ್ಕತಂಗಿಯರನ್ನಾಗಲ ತಂದೆಯನ್ನಾಗಲ ತಾಯಿಯನ್ನಾಗಲ ಮಹೃಷಿನನ್ನಾಗಲ ಭೂಮಿಯನ್ನಾಗಲ ಜಣ್ಣುಜಣ್ಣಿರುವಪರೇಲ್ಲಲ್ಲಿಗೆ ಅನೇಕ ಹಾಲು ಹೆಚ್ಚಾಗಿ ಸಿಕ್ಕುವದು; ಮತ್ತು ಅವರು ಸಿಕ್ಕುಣಿವಕ್ಕೆ ಬಾಧ್ಯರಾಗುವರು. ಆತನ ವಾಗ್ದಾನವು ಹಸ್ತೀರಂಡು ಸಿಂಹಾನನಗಳ ಮೇಲೆ ಕುಳಿತುಕೊಂಡು ಇನ್ನಾಯೆಂಳನ ಕುಲಗಳಿಗೆ ಅಪೋಸ್ತಲರು ನ್ಯಾಯ ತೀರಣುವದಕ್ಕೆ ಅನ್ನಿಸಿಸುತ್ತದೆ. ಈ ವರ್ಜನದಲ್ಲಿರುವ ವಾಗ್ದಾನವು ಮುಂದಿನ ಹರ್ಯದಲ್ಲಿರುವ ವಾಗ್ದಾನವು “ತ್ವಾತಿಯೇಖಬ್ಧಿಗೆ” ಅನ್ನಿಸಿಸುತ್ತದೆ. ಯೇನುವನ್ನು ಹಿಂಬಾಳನಲು ತುಂಬಂ ನಂಬಂಧವನ್ನು ತ್ಯಜಿಸಿರುವರು, ಉದ್ದೇಶಗಳು, ಮತ್ತು ಆಸ್ತಿಪಾತ್ರಿಗಳು ಜಟ್ಟು ಜಟ್ಟವಿರುತ್ತಾರೆ (4:22; 8:21, 22; 9:9). ಹಿಂದೆ, ಯೇನು ತನ್ನ ಶಿಕ್ಷ್ಯರಿಗೆ ತನಗೆ ಮೊದಲ ನಾನ ತೋಡಬೇಕೆಂದು ತುಂಬಂ ನದನ್ಯಲಿಗಿಂತಲೂ ಹೆಚ್ಚಿನ ನಾನಕೊಡಬೇಕೆಂದು ಅವರಿಗೆ ತಳಾಸಿದನು (10:37). ಇಲ್ಲ ಆತನು ಯಾವನಾದರೂ [ನನ್ನ] ಹೆಸರಿನ ಸಿಬಿತ್ತುವಾಗಿ ಆಸ್ತಿಪಾತ್ರಿಯನ್ನು ತುಂಬಂ ನಂಬಂಧಗಳನ್ನು ತ್ಯಜಿಸುವನೋ ಅಂಥವನು ಆತನ ತಿಲಿಗೆ ಬರೊಣದಲ್ಲಿ ಶೈಕ್ಷಣಿಕಾದ ಆಶಿಂಬಾದಗಳನ್ನು ಸ್ವೀಕರಿಸುವನು ಎಂದು ಹೇಳಿದನು. ಮಾರ್ಕನು “ನುವಾರೆಯ ಸಿಬಿತ್ತು” ತ್ಯಾಗವನ್ನು ಮಾಡಿದವನು ಎಂದು ಹೇಳಿದ್ದಾನೆ (ಮಾರ್ಕ 10:29), ಲಾಕನು “ದೇವರ ರಾಜ್ಯದ ಸಿಬಿತ್ತುವಾಗಿ” ಎಂದು ಹೇಳಿದ್ದಾನೆ (ಲೂಕ 18:29).

ಇಲ್ಲ “ಅನೇಕ ಹಾಲು ಹೆಚ್ಚಾಗಿ” ಎನ್ನುವ ಭಾಗದ ಬದಲಾಗಿ ರೀಕ್ರೆ ಅಧ್ಯಾಯದಲ್ಲಿ ನ್ನಾಷ್ಟ ವಾಗಿ “ನೂರರಷ್ಟು” (KJV) ಅಥವಾ “ನೂರರಷ್ಟು ಹೆಚ್ಚಾಗಿ” (NIV) ಎಂದು ಬರೆಯಲಾಗಿದೆ. ಇದು ಶೃಂಬಿಯಲ್ಲಿ ಬಳಸುವ ಭಾಷೆ ನುಗ್ಗಿ ಮಾಡುವದನ್ನು ಅನಾಥಾರಣವಾಗಿ ನೂಜಿಸುತ್ತದೆ (13:8ರ ಮೇಲೆನ ವಾಗ್ವಾನ ನೋಡಿಲಿ). ತೀನುನ ಹಿಂಬಾಲಕರು ಅವಶ್ಯವಾಗಿ ದಸ್ತುರೂಹದಲ್ಲಿ ಅಶಿಂಬಾದಗಳನ್ನು ತೋಂದುವರು ಎಂದು ಅಥವಾಕೊಂಡಿಲ್ಲ, ಅದರ ಬದಲಾಗಿ, ವಿಶ್ವಾಸಿಗೆ ಬರುವ ಅಶಿಂಬಾದವು ಸಂತೋಷ, ಸಫಲತೆ, ಮತ್ತು ಇತರೆ ನಂಬಂಧಗಳು; ಇವೆಲ್ಲವುಗಳು ಒಬ್ಬು ಅತನನ್ನು ಹಿಂಬಾಳನಲು ತ್ಯಜಿಸಿರುವದೆಲ್ಲಕ್ಕಿಂತಲೂ ಹೆಚ್ಚಿನವುಗಳಾಗಿವೆ. ಆದಾಗ್ಯಾ ನಾವು ಯೇನುವಿನ ಮಾತುಗಳು ನಿರ್ದಿಷ್ಟವಾಗಿ ವಿವಲನುವದರಲ್ಲ ಎಜ್ಜರವಾಗಿರಬೇಕು, ಅನೇಕ ಆತನ ಸೇವಕರು ಮನೆಯನ್ನು ಜಟ್ಟು ಜಟ್ಟು ಅನೇಕ ಮನೆಗಳು ಅವಲಿಗಾಗಿ ತೆರೆದಿರುತ್ತವೆ. ಮತ್ತು ತುಂಬಂ ವನ್ನು ಜಟ್ಟು ಜಟ್ಟಿದಿಂದ ಅವರು ತುಂಬಂ ಗಳನ್ನು ಸಭೆಯಲ್ಲಿ ತಂಡುತ್ತಿರುತ್ತಾರೆ.³³ ಅಂತ್ಯದಲ್ಲಿ, ಯಾರು ತೀನುಗಿಂತ ಈ ಜೀವನದಲ್ಲಿ ತ್ಯಾಗವನ್ನು ಮಾಡಿರುತ್ತಾರೋ ಅವರು ಮುಂದೆ ಬರುವ ನಿತ್ಯ ಜೀವನದಲ್ಲಿ ಸಿಕ್ಕವಾಗಿ ಭಾಗವನ್ನು ಹೊಂದುವರು.

ವರ್ಜನ 30. ಯೇನು ಈ ಮಾತನ್ನು ಹೇಳುವದರ ಮುಖಾಂತರ ಮುಕ್ತಾಯವನ್ನು ಮಾಡಿದ್ದಾನೆ, ಅದರೆ ಬಹು ಮಂದಿ ಮೊದಲನಿಂದ ಕಡೆಯವರಾಗುವರು, ಕಡೆಯವರು

ಮೊದಲನವರಾಗುವರು (ನೋಡಿ 20:16; ಲಕ 13:30; 22:24-27). ಮಾತನ ಪ್ರಕಾರ ಅಪೋಸ್ತಲರೊಂದಿಗೆ ತರ್ಕನ ಜಜೇಯ ದೇವರ ರಾಜ್ಯದಲ್ಲಿ ಯಾರು ಹೆಚ್ಚಿನವನು ಎನ್ನುವದಾಗಿತ್ತು, ಯೇನು ಅವಲಗೆ, “ಯಾವನಾದರೂ ಮೊದಲನವನಾಗಬೇಕೆಂದಿದ್ದರೆ ಅವನು ಎಲ್ಲರಿಳ್ಳ ಕಡೆಯವನೂ ಎಲ್ಲರ ಆಳು ಅಗಿರಬೇಕು” ಎಂದು ಹೇಳಿದನು (ಮಾತನ 9:33-35). ಈ ಹರ್ಯಾದಲ್ಲಿ ಆತನು ಅದೇ ಜನರ ಗುಂಪಿನೊಂದಿಗೆ ಮಾತಾಡುತ್ತಿದ್ದನು. ಹೆತ್ತನು ತನ್ನ ಶೂರಂಭದ ತ್ವಾಯಿಲ್ಲ ಎಲ್ಲರನ್ನು ನೇಲಸಿಕೊಂಡಿದ್ದನು (19:27), ಅವರಿಳ್ಳ ಯಾರೇ ಬ್ಜರೂ ಸಹ ಇನ್ನೊಳ್ಳಬಿಗಿಂತ ಉತ್ತಮ ಶೀಳಣಿ ಅಥವಾ ಉತ್ತಮ ಸ್ಥಿತಿಯಿಲ್ಲ ಇರುವವರಿಳ್ಳ ಎಂದು ಯೇನು ಒತ್ತಿ ಹೇಳಿದ್ದಾನೆ. ಯಾರು ತಮ್ಮನ್ನು ಶೈಶವರೆಂದು ಹೊಗಜಿಕೊಳ್ಳುವರೇ ಅವರು ಕಡೆಗಟಿನಲ್ಪಡುವರು, ಮತ್ತು ಇದನ್ನು ಯಾರು ಮಾಡುವದಿಲ್ಲವೋ ಅಂಥವರು ಉನ್ನತ ಸ್ಥಿತಿಗೆ ಬರುವರು.

ಷಾತಗಳು

ಯೇನು ಮತ್ತು ಬಿಜ್ಞಯ (19:16-30)

ಯೇನು ಜನರ ಬಿಜ್ಞಯ ಬಿರುದ್ದವಾಗಿದ್ದಾನೆ ಎಂದು ಅರ್ಥಮಾಡಿಕೊಂಡಿದ್ದರು. ನಿಜವಾಗಿಯೂ ಆತನು ಜನರನ್ನು ಗೌರವಿಸುವವನಲ್ಲ. ಆತನ ಶಿಷ್ಯರ ಮರ್ಯಾದಿಲ್ಲ, ಜಕ್ಕಾಯಿಸಿದ್ದನು, ಅಲಮಧಾಯನ ಯೋನೆಫನು, ಮತ್ತು ನಿಕೆಲೋದೇಮನು ಇದ್ದನು (ಲಕ 19:1-10; ಮತ್ತಾಯ 27:57; ಯೋಹಾನ 3:1, 2; 19:38, 39). ಬಿಜ್ಞಯವಂತರು ತಮ್ಮ ಹಣವನ್ನು ಇತರರನ್ನು ಆಶೀರ್ವದಿಸಲು ಉಪಯೋಗಿಸಬೇಕು ಮತ್ತು ದೇವರ ರಾಜ್ಯಕ್ಕಾಗಿ ಉಪಯೋಗಿಸಬೇಕು (1 ಇವೊಫೆ 6:17-19); ನಿಜಯವಾಗಿ, ಇದನ್ನು ಮಾಡುವದಲಿಂದ ದೇವರನ್ನು ಹೆಚ್ಚಿಸಬಹುದಾಗಿದೆ. ಯೋವನನ್ನು ಆಳುವವನ ನಮನ್ಯ ಹಣವಾಗಿರಿಲ್ಲ, ಆದರೆ ಹಣದ ಮೇಲನ ಪ್ರೀತಿಯಾಗಿತ್ತು (1 ಇವೊಫೆ 6:10). ಆತನು ಶೀಲಮಂತರಾಗಿರುವದನ್ನು ಬಂದಿನಲ್ಲ.

ಈ ಯೋವನನ್ನಿಗೆ ಯೇನು ಅಪ್ಪಣಿ ಕೆಳಣ್ಣಂತೆ ಎಲ್ಲರೂ ಸಹ ಅದೇ ಲೀತಿ ಯಾಗಿರಬೇಕೆಂದು ಯೇನುವಿನ ಕೊಲಕೆಯಾಗಿರಿಲ್ಲ. ಆತನು ಈ ಲೀತಿಯಾಗಿ ಸಲಹೆ ಕೆಳಣ್ಣನು ಯಾಕೆಂದರೆ ಈ ವೃತ್ತಿಯ ನಮನ್ಯ ವಿನಾಗಿತ್ತು ಎಂದು ಆತನು ತಿಜದುಕೊಂಡಿದ್ದನು. ಆದಾಗ್ಯ ನಾವು ಕ್ರಿಸ್ತನನ್ನು ಹಿಂಬಾಲನಲು ನಮಗಿರುವದೆಲ್ಲವು ಮಾರಬೇಕಿನನ್ನುವರು ಅಲ್ಲ, ಆತನನ್ನು ಹಿಂಬಾಲನಲು ನಮ್ಮ ಚನ್ನುಗಳ ಸ್ಥಿತಿಗೆಯು ನಮ್ಮ ನಮಹಣಣಿಗಿಂತಲೂ ಮುಖ್ಯವಾ ದುದಲ್ಲ ನಮ್ಮ ಚನ್ನುಗಳ ಸ್ಥಿತಿಗೆ ನಾಥನಮಾನ ಅದು ಏರಡನೆಯ ಶಾಮುಖ್ಯವಾಗಿದೆ (ಫಿಲಿಪ್ಪಿ 3:7-11). ಚನ್ನುಗಳ ರೂಪದಲ್ಲಿಯ ಬಿಜ್ಞಯ ನಮ್ಮ ದೇವರಾದರೆ, ನಿಜವಾದ ದೇವಲಿಗೆ ನಮ್ಮೆಲ್ಲ ಸ್ಥಳವಿಲ್ಲ (6:24). ನಾವು ಏರಡನ್ನು ಸೇವಿಸಲು ಆಗುವದಿಲ್ಲ.

ಬಿಜ್ಞಣಿಗಳು

¹Philo On the Creation 36. ²Diogenes Laertius Lives of Imminent Philosophers 8.7.

³Bruce M. Metzger, A Textual Commentary on the Greek New Testament, 2d ed. (Stuttgart: German Bible Society, 1994), 39; see NKJV. ⁴J. W. McGarvey, The New Testament Commentary, vol. 1, Matthew and Mark (N.p., 1875; reprint, Delight, Ark.: Gospel Light Publishing Co., n.d.), 167. ⁵Talmud Berakoth 28b. ⁶Metzger, 39-40; ಯೋ

⁷കിഞ്ചന്നീറാൻ വിരംതർചാഗി ദേവര ഒഴിയു തന്മന്നു കൊണ്ടാടിദ്ധനേ (കിഞ്ചന് 16:2; 25:8; 34:8; 86:5; 100:5; 106:1; 107:1; 118:1, 29; 135:3; 136:1; 145:9). Mishnah അപരു സക ആത്മൻ ഒഴിയു തന്മനിംബ ജനരു ആശീര്വാദിനല്ലെന്നു എന്ന ജനൽനേ ഘോഷിച്ചുന്നേ: ആത്മൻ ആശീര്വാദിനായക്കൻ, ഒഴിയുമന്നു മാറുവച്ചരിപ്പു ആശീര്വാദിനുമനു (Mishnah Berakoth 9.2). ⁸Douglas R. A. Hare, *Matthew, Interpretation* (Louisville: John Knox Press, 1993), 225. ⁹David Hill, *The Gospel of Matthew, The New Century Bible Commentary* (Grand Rapids, Mich.: Wm. B. Eerdmans Publishing Co., 1972), 283. ¹⁰Metzger, 40; സൈലെറി KJV; NKJV.

¹¹Donald A. Hagner, *Matthew 14-28*, Word Biblical Commentary, vol. 33B (Dallas: Word Books, 1995), 558. ¹²Jack P. Lewis, *The Gospel According to Matthew*, Part 2, The Living Word Commentary (Austin, Tex.: Sweet Publishing Co., 1976), 70–71.

³¹James Burton Coffman, *Commentary on the Gospel of Matthew* (Austin, Tex.: Firm Foundation Publishing House, 1968), 298–99. ³²H. Leo Boles, *A Commentary on the Gospel According to Matthew* (Nashville: Gospel Advocate Co., 1936), 396. ³³Lewis, *Matthew*, 73.